



11th September 2025

Corporate Relations Department,
Bombay Stock Exchange Limited,
Phiroze Jeejeebhoy Towers
Dalal Street, Fort, Mumbai - 400 001
Scrip Code: 505242

Listing Department,
National Stock Exchange of India Limited
"Exchange Plaza", Bandra-Kurla Complex,
Bandra East, Mumbai 400 051.
Scrip Code: DYNAMATECH

Dear Sir/Madam,

Sub: Newspaper publication regarding special window for re-lodgement of transfer requests of physical shares

Please find enclosed copies of the newspaper advertisement informing shareholders regarding opening of special window for the re-lodgement of transfer requests of physical shares in reference to SEBI circular no. SEBI/HO/MIRSD/MIRSD-PoD/P/CIR/2025/97 dated 2nd July 2025. The advertisements were published in Business Standard (English) and Sanjevani (Kannada) newspapers today.

As per SEBI circular, this window is available for physical shares transfer request which were lodged prior to the deadline of 1st April 2019 but were rejected/returned/not attended due to the deficiency in the documents/process/or otherwise.

The aforesaid information is also available on the website of the company at www.dynamatics.com.

We kindly request you to take this letter along with the enclosures on record.

Thanking you,

Yours faithfully,
For **Dynamatic Technologies Limited**

Shivaram V
Chief Legal Officer and Company Secretary
Membership No.: ACS 19173

Registered Office
Dynamatic Technologies Limited
JKM Plaza Dynamatic Aerotropolis
55 KIADB Aerospace Park
Bangalore 562 149 India
Tel +91 80 2111 1223 +91 80 2204 0535

www.dynamatics.com

Corporate Identity Number: L72200KA1973PLC002308

THIS IS A PUBLIC ANNOUNCEMENT FOR INFORMATION PURPOSES ONLY AND IS NOT A PROSPECTUS ANNOUNCEMENT. THIS DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE TO SECURITIES. THIS PUBLIC ANNOUNCEMENT IS NOT INTENDED FOR PUBLICATION OR DISTRIBUTION, DIRECTLY OR INDIRECTLY OUTSIDE INDIA.

L.T. ELEVATOR®

L.T. ELEVATOR LIMITED

Our Company was incorporated on August 27, 2008 as a private limited company as 'L. T. Elevator Private Limited', under the Companies Act, 1956, pursuant to a certificate of incorporation dated August 27, 2008 issued by the Deputy Registrar of Companies, West Bengal at Kolkata. Further, our Company was converted into a public limited company pursuant to a resolution passed by our Board of Directors in its meeting held on April 19, 2024, and by the Shareholders in an extraordinary general meeting held on April 22, 2024 and consequently the name of our Company was changed to 'L. T. Elevator Limited' and a fresh certificate of incorporation dated July 16, 2024 was issued by the Registrar of Companies, Central Processing Centre. The corporate identification number of our Company is U31909WB2008PLC128871.

Registered Office: Capricorn Nest 3, Gobinda Auddy Road, Kolkata – 700 027, West Bengal, India.
Phone: +91 332 448 0447 | Facsimile: N.A. | E-mail: cs@tlelevator.com | Website: www.tlelevator.com | Corporate Identity Number: U31909WB2008PLC128871
Contact Person: Sandipan Lai, Company Secretary & Compliance Officer

PROMOTERS OF OUR COMPANY : ARVIND GUPTA, USHA GUPTA AND YASH GUPTA

Type	Fresh Offer Size	OFS Size	Total Offer Size
Fresh Offer	Upto 50,48,000 Equity Shares of ₹[●] aggregating to ₹[●] lakhs	Nil	Upto 50,48,000 Equity Shares of ₹[●] aggregating to ₹[●] Lakhs

THE OFFER

INITIAL PUBLIC OFFER OF UPTO 50,48,000 EQUITY SHARES OF FACE VALUE OF ₹10/- EACH ("EQUITY SHARES") OF OUR COMPANY AT AN ISSUE PRICE OF ₹[●] PER EQUITY SHARE (INCLUDING A SHARE PREMIUM OF ₹[●] PER EQUITY SHARE) FOR CASH, AGGREGATING UP TO ₹[●] LACS ("PUBLIC ISSUE") OUT OF WHICH 2,52,800 EQUITY SHARES OF FACE VALUE OF ₹10/- EACH, AT AN ISSUE PRICE OF ₹[●] PER EQUITY SHARE FOR CASH, AGGREGATING ₹[●] LACS WILL BE RESERVED FOR SUBSCRIPTION BY THE MARKET MAKER TO THE ISSUE (THE "MARKET MAKER RESERVATION PORTION"). THE PUBLIC ISSUE LESS MARKET MAKER RESERVATION PORTION I.E. ISSUE OF 47,95,200 EQUITY SHARES OF FACE VALUE OF ₹10/- EACH, AT AN ISSUE PRICE OF ₹[●] PER EQUITY SHARE FOR CASH, AGGREGATING UP TO ₹[●] LACS IS HEREINAFTER REFERRED TO AS THE "NET ISSUE". THE PUBLIC ISSUE AND NET ISSUE WILL CONSTITUTE 26.34% AND 25.02% RESPECTIVELY OF THE POST- ISSUE PAID-UP EQUITY SHARE CAPITAL OF OUR COMPANY.

*Subject to finalization of basis of allotment.

THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLM AND WILL BE ADVERTISED IN ALL EDITIONS OF BUSINESS STANDARD (A WIDELY CIRCULATED ENGLISH NATIONAL DAILY NEWSPAPER) EDITIONS OF BUSINESS STANDARD HINDI (A WIDELY CIRCULATED HINDI NATIONAL DAILY NEWSPAPER, AND KOLKATA EDITIONS OF SUKHABAR, A BENGALI LANGUAGE NEWSPAPER (BENGALI, BEING THE REGIONAL LANGUAGE OF WEST BENGAL, WHERE OUR REGISTERED OFFICE IS LOCATED), AT LEAST TWO WORKING DAYS PRIOR TO THE BID/ISSUE OPENING DATE AND SHALL BE MADE AVAILABLE TO THE SME PLATFORM OF BSE LIMITED ("BSE SME") FOR THE PURPOSES OF UPLOADING ON ITS WEBSITE IN ACCORDANCE WITH SECURITIES AND EXCHANGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED (THE "SEBI ICDR REGULATIONS").

ATTENTION INVESTORS - CORRIGENDUM

The Company has filed Red Herring Prospectus dated September 06, 2025, with the Registrar of Companies, West Bengal at Kolkata, in respect of IPO of the Company which is to be opened for subscription on Friday, September 12, 2025 and will close on Tuesday, September 16, 2025.

Attention of investors is being brought to the chapter "Issue Structure" starting from page no. 259 of the Red Herring Prospectus:

This public issue comprises of upto 50,48,000 equity shares of face value of ₹10/- each for cash at a price of ₹[●]/- per equity share including a share premium of ₹[●]/- per equity share (the "issue price") aggregating up to ₹[●] lakhs ("the issue") by our Company. The issue and the Net Issue will constitute 26.34% and 25.02%, respectively of the post issue paid up Equity Share Capital of the Company.

This Issue is being made by way of Book Building Process (1):

Particulars of the Issue ⁽²⁾	Market Maker Reservation Portion	QIBs	Non-Institutional Applicants	Individual Investors
Number of Equity Shares available for allocation	Up to 2,52,800 Equity Shares	Not more than 23,96,800 Equity Shares	Not less than 7,20,000 Equity Shares	Not less than Equity Shares 16,78,400
Percentage of Issue size available for allocation	5.01% of the issue size	Not more than 49.98% of the Net Issue being available for allocation to QIB Bidders including Anchor. However, up to 5% of the Net QIB Portion may be available for allocation proportionately to Mutual Funds only. Mutual Funds participating in the Mutual Fund Portion will also be eligible for allocation in the remaining QIB Portion. The unsubscribed portion in the Mutual Fund Portion will be added to the Net QIB Portion Up to 59.95% (i.e. upto 14,36,800 shares) of the QIB Portion may be available for allocation to Anchor Investors and one third of the Anchor Investors Portion shall be available for allocation to domestic mutual funds only.	Not less than 15.02% of the Net Issue or the Issue less allocation to QIB Bidders and Individual Investors who apply for minimum application size shall be available for allocation, subject to the following: (a) one third of the portion available to Non-Institutional Investors shall be reserved for Applicants with Application size of more than two lots and up to such lots equivalent to not more than ₹10 lakhs; (b) two third of the portion available to Non-Institutional Investors shall be reserved for Applicants with Application size of more than ₹10 lakhs; and (c) any unsubscribed portion in either of the sub-categories specified in clauses (a) or (b), may be allocated to Applicants in the other sub-category of Non-Institutional Investors	Not less than 35.00% of the Net Issue
Basis of Allotment ⁽³⁾	Firm Allotment	Proportionate as follows: a) Up to 48,000 Equity Shares shall be available for allocation on a proportionate basis to Mutual Funds only; and b) Up to 9,12,000 Equity Shares shall be available for allocation on a proportionate basis to all QIBs, including Mutual Funds receiving allocation as per (a) above Equity Shares may be allocated on a discretionary basis to Anchor Investors For further details please refer to the section titled "Issue Procedure" beginning on page no. 264 of this Red Herring Prospectus.	Proportionate	Allotment to each Individual Bidder shall not be less than the minimum Bid lot, subject to Availability of Equity Shares in the Retail Portion and the remaining available Equity Shares if any, shall be allotted on a Proportionate basis. For details see, "Issue Procedure" beginning on page no. 222 of this Red Herring Prospectus.
Mode of Bid	Only through the ASBA Process	Only through the ASBA process.	Through ASBA Process through banks or by using UPI ID for payment to the extent of Bids up to ₹500,000	Through ASBA Process through banks or by using UPI ID for payment
Mode of Allotment	Compulsorily in dematerialized form			
Minimum Bid Size	4,48,000 Equity Shares in multiple of [●] Equity shares	Such number of Equity Shares and in multiples of more than two lots Equity Shares that the Bid Amount exceeds ₹200,000	Application should be more than two lots and in multiple of one lot thereafter	Application should not be for more than two lots Equity Shares
Maximum Bid Size	4,48,000 Equity Shares	Such number of Equity Shares in multiples of [●] Equity Shares not exceeding the size of the Net Issue excluding the Anchor portion, subject to applicable limits	Such number of Equity Shares in multiples of [●] Equity Shares not exceeding the size of the net issue (excluding the QIB portion), subject to limits as applicable to the Bidder	Application should not be for more than two lots Equity Shares
Trading Lot	[●] Equity Shares, however, the Market Maker may accept odd lots if any in the market as required under the SEBI ICDR Regulations	[●] Equity Shares and in multiples thereof	[●] Equity Shares and in multiples thereof	[●] Equity Shares
Who can apply? ⁽⁴⁾	Market Maker	Public financial institutions as specified in Section 2(72) of the Companies Act 2013, scheduled commercial banks, multilateral and bilateral development financial institutions, mutual funds registered with SEBI, FPIs other than individuals, corporate bodies and family offices, VCFs, AIFs, FVCIs, registered with SEBI, state industrial development corporation, insurance company registered with IRDAI, provident fund with minimum corpus of ₹250 million, pension fund with minimum corpus of ₹250 million, National Investment Fund set up by the Government of India, insurance funds set up and managed by army, navy or air force of the Union of India, insurance funds set up and managed by the Department of Posts, India and Systemically Important NBFCs, in accordance with applicable laws including FEMA Rules.	Resident Indian individuals, Eligible NRIs, HUFs (in the name of Karta), companies, corporate bodies, scientific institutions, societies, family offices, trusts, FPIs who are individuals, corporate bodies and family offices which are recategorized as category II FPIs and registered with SEBI	Resident Indian individuals, HUFs (in the name of Karta) and Eligible NRIs
Terms of Payment	Full Bid Amount shall be blocked by the SCSBs in the bank account of the ASBA Bidder or by the Sponsor Bank through the UPI Mechanism, that is specified in the ASBA Form at the time of submission of the ASBA Form.			
Mode of Bid	Only through the ASBA process (excluding the UPI Mechanism).	Only through the ASBA process (excluding the UPI Mechanism).	Only through the ASBA process (including the UPI Mechanism for a Bid size of up to ₹500,000)	Only through the ASBA process (including the UPI Mechanism)

- (1) This issue is being made in terms of Chapter IX of the SEBI (ICDR) Regulations, 2018, as amended from time to time.
- (2) In terms of Rule 19(2) of the SCRR read with Regulation 252 of the SEBI (ICDR) Regulations, 2018, this is an issue for at least 25% of the post issue paid-up Equity share capital of the Company. This issue is being made through Book Building Process, wherein allocation to the public shall be as per Regulation 252 of the SEBI (ICDR) Regulations.
- (3) Subject to valid Bids being received at or above the issue price, under subscription, if any, in any category, except in the QIB Portion, would be allowed to be met with spill-over from any other category or combination of categories of Bidders at the discretion of our Company in consultation with the Book Running Lead Manager and the Designated Stock Exchange, subject to applicable laws.
- (4) The allocation to Non-Institutional Investors shall be made in the following manner: (a) one third of the portion available to non-institutional investors shall be reserved for applicants with application size of more than two lots and up to such lots equivalent to not more than ₹10 lakhs; (b) two third of the portion available to non-institutional investors shall be reserved for applicants with application size of more than ₹10 lakhs; and (c) any unsubscribed portion in either of the sub-categories specified in clauses (a) or (b), may be allocated to applicants in the other sub-category of Non-Institutional Investors.
- (5) Our Company, in consultation with the BRLM has allocated upto 59.95% of the QIB Portion to Anchor Investors on a discretionary basis, in accordance with the SEBI (ICDR) Regulations, 2018, as amended. One-third of the Anchor Investor Portion shall be reserved for domestic Mutual Funds subject to valid Bids being received from domestic Mutual Funds at or above the Anchor Investor Price.
- (6) Full Bid Amount shall be payable by the Anchor Investors at the time of submission of the Anchor Investor Application Forms provided that any difference between the Anchor Investor Allocation Price and the Anchor Investor Issue Price shall be payable by the Anchor Investor Pay-In Date as indicated in the CAN. For further details please refer to the section titled "Issue Procedure" beginning on page 264 of the Red Herring Prospectus.

Investors are being hereby informed that said statements stand amended.

LEAD MANAGER TO THE OFFER	REGISTRAR TO THE OFFER	COMPANY SECRETARY AND COMPLIANCE OFFICER
<div></div> <div>HORIZON MANAGEMENT PRIVATE LIMITED 19 R N Mukherjee Road, Main Building, 2nd Floor, Kolkata - 700 001, West Bengal, India. Telephone: +91 33 4600 0607 Facsimile: +91 33 4600 0607 E-mail: smeipo@horizon.net.co Website: www.horizonmanagement.in Investor grievance: investorrelations@horizon.net.co SEBI Registration Number: INM000012926 Contact Person: Narendra Bajaj</div>	<div></div> <div>CAMEO CORPORATE SERVICES LIMITED Subramanian Building, #1, Club House Road Chennai - 600 002, India. Telephone: +91 444 002 0700/ 112 846 0390 E-mail: ipo@cameoindia.com Website: www.cameoindia.com Investorgrievance: investor@cameoindia.com SEBI Registration Number: INR000003753 Contact Person: Ms. K. Sreepriya CIN No.: U67120TN1998PLC041613</div>	<div></div> <div>L.T. ELEVATOR LIMITED Sandipan Lai Capricorn Nest 3, Gobinda Auddy Road, Kolkata – 700 027, West Bengal, India. Telephone: +91 332 448 0447 Facsimile: N.A. E-mail: cs@tlelevator.com Investors can contact the Compliance Officer or the Registrar to the Offer in case of any pre- offer or post-offer related problems, such as non-receipt of letters of allotment, credit of allotted shares in the respective beneficiary account, etc.</div>

All capitalized terms used herein and not specifically defined shall have the same meaning as ascribed to them in the Prospectus.

Place: Kolkata
Date: September 10, 2025

Issued by for L.T. ELEVATOR LIMITED
Sd/-
Sandipan Lai
Company Secretary and Compliance Officer

L.T. ELEVATOR LIMITED is proposing, subject to market conditions and other considerations, public offer of its Equity Shares and has filed the Prospectus with the Registrar of Companies, West Bengal at Kolkata. **Investor should read the Prospectus carefully, including the Risk Factors on page 25 of the Red Herring Prospectus before making any investment decision.** The Equity Shares have not been and will not be registered under the U.S. Securities Act 1933, as amended (the "Securities Act") or any state securities laws in the United States and may not be issued or sold within the United States or to, or for the account or benefit of, "U.S. persons" (as defined in Regulation S of the Securities Act), except pursuant to an exemption from, or in a transaction not subject to, the registration requirements of the Securities Act. Accordingly, the Equity Shares will be issued and sold (i) in the United States only to "qualified institutional buyers", as defined in Rule 144A of the Securities Act, and (ii) outside the United States in offshore transactions in reliance on Regulation S under the Securities Act and in compliance with the applicable laws of the jurisdiction where those issues and sales occur. The Equity Shares have not been and will not be registered, listed or otherwise qualified in any other jurisdiction outside India and may not be issued or sold, and Application may not be made by persons in any such jurisdiction, except in compliance with the applicable laws of such jurisdiction.

Power Plant Equipment for Sale
A reputed company is selling used well preserved 220 MW combined cycle power plant equipment located at Samalkot, East Godavari district, Andhra Pradesh on "as is where is", "as is what is", "whatever there is" and "no recourse" basis. The plant achieved commercial operations in 2002. Detials of key equipment (Ansaldo supplied) are:

Sl.	Main Equipment	Brief specifications
1	Gas Turbine and Generator with Auxiliaries	1) Design Siemens V94.2; 140 MW - Dual Fuel Firing- Liquid & Gas (Gas / Napthha / HSD) ; 2) Generator: 200 MVA, 15KV , 50Hz;
2	Steam Turbine and Generator with Auxiliaries	1) 80MW model, Single Cylinder, HP and LP 2) Generator: 105.5 MVA, 11.5 KV , 50 Hz
3	Heat Recovery Steam Generator (HRSG)	Horizontal unfired dual pressure, 2 drum, Natural Circulation boiler

Parties can visit the site and inspect the equipment and remaining packages with prior appointment. Sealed buying offer closing date - 30/09/2025.
Contact: Email - samalkotbd220@gmail.com, Contact No. +91 9350025532



KALYANI STEELS LIMITED
CIN : L27104MH1973PLC016350
Regd. Office : Mundhwa, Pune – 411 036, Maharashtra, India
Tel No. : +91-020-66215000
E-mail : investor@kalyanisteels.com Website : www.kalyanisteels.com

NOTICE TO SHAREHOLDERS REGARDING
100 DAYS CAMPAIGN – “SAKSHAM NIVESHAK”

Pursuant to letter dated 16th July, 2025, of the Investor Education and Protection Fund Authority (IEPF Authority), Ministry of Corporate Affairs, the Company has initiated a 100 days Campaign - "Saksham Niveshak" effective from 28th July, 2025 to 6th November, 2025, to facilitate shareholders to update their 'Know Your Customer' (KYC) details and to claim their unclaimed / unpaid dividends to prevent transfer of their dividend amounts / shares to IEPF.

In line with this initiative, you are requested to update your KYC details such as PAN, E-mail Address, Contact Number, Address, Bank Details and Nomination etc. in order to ensure timely receipt of the dividends declared by the Company directly to your bank accounts and preventing transfer of such dividends and shares to the IEPF.

You may reach out with the requisite documents or any queries related to the updation of KYC or claim of unclaimed dividend to the Company's Registrar and Transfer Agent (RTA) of the Company viz. MUFG Intime India Private Limited at E-mail ID pune@in.mpbs.mufg.com or at their office at Block No.202, Akshay Complex, 2nd Floor, Off Dhole Patil Road, Near Ganesh Mandir, Pune 411 001 or to the Company at investor@kalyanisteels.com for further assistance. Shareholders holding shares in demat mode may approach their respective Depository Participants (DP) for updating their KYC.

Place : Pune
Date : September 10, 2025

For Kalyani Steels Limited
Mrs. Deepti R. Puranik
Company Secretary



DYNAMATIC TECHNOLOGIES LIMITED
CIN: L72200KA1973PLC002308
Regd. Office: JKM Plaza, Dynamatic Aerotropolis, 55, KIADB Aerospace Park, Bangalore-562 149, India. Ph: +91 80 2111 1223, +91 80 2204 0535
www.dynamatics.com email: investor.relations@dynamatics.net

SPECIAL WINDOW FOR RE-LODGE

MENT OF
TRANSFER REQUESTS OF PHYSICAL SHARES

In accordance with SEBI circular no. SEBI/HO/MIRSD/MIRSD-PoD/P/CIR/2025/97 dated July 2, 2025, shareholders of Dynamatic Technologies Limited are hereby informed that a special window has been opened from July 07, 2025 to January 06, 2026, for re-lodgement of transfer deeds.

Shareholders are to note that this window is only for re-lodgement of transfer deeds, which were lodged prior to the deadline of April 01, 2019 for transfer of physical shares, and rejected/ returned/not attended to due to deficiency in the documents/process/or otherwise.

Shareholders who wish to avail the opportunity are requested to contact our Registrar and Share Transfer Agent, KFin Technologies Limited, at einward.ris@kfintech.com; Contact number: 1800-309-4001, Unit: Dynamatic Technologies Limited, Selenium Tower B, Plot 31-32, Financial District, Nanakramguda, Serilingampally Mandal, Hyderabad-500 032.

The Company's website, www.dynamatics.com, has been updated with the details regarding the opening of this special window and further updates if any, shall be uploaded therein.

For and on behalf of
Dynamatic Technologies Limited
Sd/-,
Shivaram V
Chief Legal Officer & Company Secretary

Place: Bengaluru
Date: 10th September 2025



SALASAR
Building a stronger future
SALASAR TECHNO ENGINEERING LIMITED
(CIN: L23201UP2001PLC209751)
Regd. Office: Khasra No. 265, 281-288, Vill. Parsaun-Dasna, P.O.-Jindal Nagar, Distt. Hapur-201015 (U.P.); Phone: 0120-6546670;
Email ID: compliance@salasartechno.com, Website: www.salasartechno.com

NOTICE

Sub: Transfer of Equity Shares of the Company to the Investor Education and Protection Fund (IEPF) Authority

Notice is hereby given that pursuant to Section 124 (6) of the Companies Act, 2013 ("the Act") read with Rule 5 & 6 of the Investor Education and Protection Fund Authority (Accounting, Audit, Transfer and Refund) Rules, 2016, ("The Rules"), the Company is mandatorily required to transfer the dividend which remains unclaimed or unpaid for a period of (7) seven years, to Investor Education and Protection Fund (IEPF) established by Central Government.

The Company is also required to transfer all such equity shares in respect of which dividend(s) has not been encashed or claimed by the shareholders for (7) seven consecutive years or more, to IEPF Demat Account. No claim shall lie against the Company in respect of unclaimed dividend amount and shares once transferred to IEPF.

Accordingly, the following is liable to be transferred to IEPF Account:

Particulars of Transfer to IEPF	Due Date of Transfer to IEPF
Unclaimed Dividend and shares thereon for FY 2018-19 (Interim)	December 11, 2025

The Company has intimated the concerned shareholders whose interim dividend for FY 2018-19 remains unclaimed and shares are liable to be transferred to IEPF Account under the Rules for taking appropriate action. The Company will also upload complete details of the concerned shareholders whose shares are due for transfer to IEPF on its website at www.salasartechno.com

Shareholders are requested to verify the details of the shares liable to be transferred to the IEPF.

The concerned shareholders shall make an application to the Company/ Bigshare Services Private Limited, Company's Registrar & Transfer Agents latest by November 30, 2025 with a request for claiming unpaid dividend, so that the shares are not transferred to the IEPF Authority. It may be noted that if no response or claim is received to the Company/ Bigshare Services Private Limited, Registrar & Transfer Agents by November 30, 2025, the Company will transfer such shares to the IEPF Authority, without any further notice, by following the due process as mentioned in the Rules, which is as under:

- a) **In case of shares held in demat mode** - by transfer of shares directly to demat account of IEPF Authority with the help of Depository Participants.
- b) **In case of shares held in physical form** - by issuance of duplicate share certificate and thereafter transferring to IEPF Authority. The original share certificate(s) which stand registered in your name(s) and held by you, will stand automatically cancelled.

The concerned shareholders may note that both, the unclaimed dividend(s) and the shares transferred to the IEPF including all benefits accruing on such shares, if any, can be claimed back by them from IEPF Authority. On transfer of the Dividend and the shares to IEPF, the shareholders may claim the same by making an application to IEPF in Form IEPF- 5 as per the procedure prescribed in the Rules. The said Form is available on the website of IEPF viz. www.iefp.gov.in.

In case the concerned shareholders have any queries on above subject matter and the Rules, they may contact to the Company or its Registrar and Transfer Agent at the below mentioned details:

To Company	To Registrar & Share Transfer Agent
Salasar Techno Engineering Limited Kh. No. 265, 281 to 288, Parsaun, Jindal Nagar, Panchsheel Nagar, Hapur, Uttar Pradesh, India, 201015 Ph. No.: 0120-6488470 E-Mail: compliance@salasartechno.com	M/s. Bigshare Services Private Limited 302, Kushal Bazar, 32-33, Nehru Place, New Delhi, Delhi-110019 Phone No.: 011-42425004 Email ID: bssdelhi@bigshareonline.com

For Salasar Techno Engineering Limited
Sd/-
Mohit Kumar Goel
Company Secretary

Place: Noida
Date: September 10, 2025

